



ಮಿಜೋಗಳ ಕನಸು ನನಸಾಗಲಿ

‘ಮಿಜೋರಾಂಗ್ ರೈಲು; ತೆರೆಯುವುದೇ ಭಾಗ್ಯದ ಬಾಗಿಲು...’ (ಅ. 30, ಬಾಲಕೃಷ್ಣ ಪಿ.ಎಚ್. ಶಿಬಾಲಿ) ಉತ್ತಮ ಲೇಖನ. ನಿಸ್ಸಂದೇಹವಾಗಿ, ಯಾವುದೇ ಪ್ರದೇಶದ ಅಭಿವೃದ್ಧಿಯಲ್ಲಿ ಸಂಚಾರ, ಸಾರಿಗೆ ಹಾಗೂ ಸಂಪರ್ಕದ ಪಾತ್ರ ಬಹುಮುಖ್ಯ. ಈಶಾನ್ಯ ರಾಜ್ಯಗಳ ಪೈಕಿ ಮಿಜೋರಾಂಗ್ ಈಗ ಆರಂಭವಾದ ರೈಲು ಸಂಪರ್ಕ ಪ್ರವಾಸೋದ್ಯಮಕ್ಕೆ

ಒತ್ತು ಕೊಡುವುದರ ಜೊತೆಗೆ ಹೊರ ರಾಜ್ಯಗಳ ಸಂಪರ್ಕದಿಂದ ವಾಣಿಜ್ಯ ವ್ಯಾಪಾರ ವಹಿವಾಟುಗಳಲ್ಲಿ ವೃದ್ಧಿಯಾಗಿ ಮಿಜೋಗಳ ಸಂಕೀರ್ಣ ಬದುಕನ್ನು ಹಸನುಗೊಳಿಸುವುದರಲ್ಲಿ ಯಾವ ಸಂದೇಹವೂ ಬೇಡ. ಅಲ್ಲಿಯ

ಜನರ ಬಹುದಿನಗಳ ಕನಸು ನನಸಾಗಲಿ. ಮ್ಯಾನ್ಮಾರ್, ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿರುವುದರಿಂದ ಭದ್ರತೆಗೆ ಹೆಚ್ಚಿನ

ಗಮನ ಅಗತ್ಯ. ಒಳನುಸುಳುವಿಕೆ ನಿಂತಲ್ಲಿ ಮಿಜೋಗಳು ನೆಮ್ಮದಿಯ ಬದುಕು ಕಾಣಬಹುದು. —ದಯಾನಂದ ಶೆಟ್ಟಿ, ಸಾಣೂರು

ಉತ್ತಮ ಪರಿಚಯಾತ್ಮಕ ಲೇಖನ

‘ಕ್ರಿಕೆಟ್ ದಿಗ್ಗಜರ ಒಡನಾಡಿ ಕುಮಟಾ ರಘು’ (ಅ. 30, ಗಿರೀಶ್ ದೊಡ್ಡಮನಿ) ಬರಹದಲ್ಲಿ ರಘು ಅವರ ಪರಿಚಯ ಚೆನ್ನಾಗಿದೆ. ‘ಕುಮಟಾ ರಘು’ ಯಾನೆ ರಾಘವೇಂದ್ರ ಅವರ ವ್ಯಕ್ತಿತ್ವವನ್ನು ಬರಹದಲ್ಲಿ ಬಹಳ ಚೆನ್ನಾಗಿ ತೆರೆದಿಟ್ಟಿದ್ದಾರೆ. —ಲಕ್ಷ್ಮಣ್ ರಾವ್ ಎಂ.ಎಲ್., ದಾವಣಗೆರೆ

ಹೆಣ್ಣುಮಕ್ಕಳ ಬದುಕು-ಬವಣೆ

‘ಗ್ರಾಮೀಣ ಸುಮಗಳು ಅರಳುವುದೇ?’ (ಅ. 23, ನರೇಂದ್ರ ರೈ ದೇಲ್) ಲೇಖನ, ಗ್ರಾಮೀಣ ಬಡ ಹೆಣ್ಣುಮಕ್ಕಳ ಬವಣೆಯನ್ನು ಸಮರ್ಥವಾಗಿ ಬಿಂಬಿಸಿದೆ. ಈ ಸಮಸ್ಯೆಗೆ ಪರಿಹಾರ ಹೆಣ್ಣುಮಕ್ಕಳಿಗೆ ಉಚಿತ ಹಾಸ್ಟೆಲ್. ಆದರೆ ಬಹುತೇಕ ಸರ್ಕಾರಿ ಪ್ರಾಯೋಜಿತ ಹಾಸ್ಟೆಲುಗಳು ಸೂಕ್ತ ನಿರ್ವಹಣೆ ಇಲ್ಲದೆ, ಮೂಲ ಸೌಲಭ್ಯಗಳಿಲ್ಲದೆ ಸೊರಗುತ್ತಿವೆ. —ಬಿ. ರಾಮಚಂದ್ರ ರಾವ್, ಸಾಗರ



ನಾನೂ ಪ್ರಯತ್ನಿಸುವೆ

‘ಕೆಮ್ಮಿನ ಸದ್ದು; ಇಲ್ಲಿವೆ ಮನೆಮದ್ದು-ಮಕ್ಕಳ ಶೀತ-ಕೆಮ್ಮಿಗೆ ಆಯುರ್ವೇದ ಮತ್ತು ಆಶ್ವಿನಿ ಆರೈಕೆ’ (ಅ. 30, ಡಾ. ಬ್ರಹ್ಮಾನಂದ ನಾಯಕ್) ಮುಖಪುಟ ಲೇಖನ ಸಕಾಲಿಕವಾಗಿದೆ. ಕೆಮ್ಮಿನ ಸಿರಪ್ ಕುರಿತ ಸುದ್ದಿ ಹರಿದಾಡಿದ ಹಿನ್ನೆಲೆಯಲ್ಲಿಯೇ ಕೆಮ್ಮಿಗೆ ಮನೆಮದ್ದಿನ ದೇಸಿ ಔಷಧಿಗಳನ್ನು ಪರಿಚಯಿಸಿದ್ದು ಉಪಯೋಗಕಾರಿ. ಸದಾ ಕಾಲ ಕಾಡುವ ಕೆಮ್ಮಿನ ಸಮಸ್ಯೆಗೆ ಉಪಶಮನ ನೀಡುವ ಆಯುರ್ವೇದ ಔಷಧಿಯ ಸಲಹೆಗಳು, ಮುಂಜಾಗ್ರತಾ ಕ್ರಮಗಳ ಕುರಿತ ಲೇಖನ ಉಪಯುಕ್ತವಾಗಿದೆ. ಈ ಮನೆಮದ್ದುಗಳನ್ನು ನಾನೂ ಪ್ರಯತ್ನಿಸುವೆ. —ಸುಮಧುರಾ ಎಸ್.ಟಿ., ಮೈಸೂರು

ಸುಲಭೋಪಾಯ

ಹಲವು ರೋಗಗಳನ್ನು ನಿವಾರಿಸಲು, ನಿಯಂತ್ರಿಸಿ ಆರೋಗ್ಯ ಕಾಪಾಡಲು ಸುಲಭೋಪಾಯ ಮನೆಮದ್ದು. ಕೆಮ್ಮಿಗೆ ಸಂಬಂಧಿಸಿದಂತೆ ನೀಡಿದ ಮನೆಮದ್ದುಗಳು ಪ್ರಯೋಜನಕಾರಿಯಾಗಿವೆ. — ಪಾಂಡುರಂಗ, ಬೆಂಗಳೂರು

ಎಚ್ಚರಿಕೆಯ ಕರೆಗಂಟೆ

‘ಹಗಲುಗನಸು’ (ಅ. 30, ಬಿ.ಎಲ್. ವೇಣು) ಹದಿಹರೆಯದಲ್ಲಿ ಮೈಮರೆತು ದಾರಿ ತಪ್ಪುವ ಅಮಾಯಕ ಹುಡುಗಿಯರಿಗೆ ಎಚ್ಚರಿಕೆಯ ಕರೆಗಂಟೆಯಂಥ ಕಥೆ. ಎದುರು ಬದುರಾಗಿರುವ ಎರಡು ಮನೆಗಳಲ್ಲಿ ವಾಸವಿರುವ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿ ಮನೆಯ ಸಕಲ ಸಂಪತ್ತನ್ನೂ ಹಾಡಹಗಲೇ ಕೊಳ್ಳೆ ಹೊಡೆಯುವ ಕಳ್ಳನೊಬ್ಬನ ಕಥೆಯೂ ಆಗಿದೆ. ನಿಜಜೀವನದಲ್ಲಿ ಇಂತಹ ಘಟನೆಗಳು ನಡೆಯುವ ಸಾಧ್ಯತೆ ಖಂಡಿತ ಇರುವುದರಿಂದ ಓದುಗರಿಗೆ ಜಾಗೃತಿಯ ಸಂದೇಶವೂ ಆಗಿದೆ. —ಸರಸ್ವತಿ ಶಂಕರ್, ಬೆಂಗಳೂರು



ಸಾಟಿಯಿಲ್ಲದ ನಿರೂಪಣೆ

‘ಲಡಾಕಿನಲ್ಲಿ ಪ್ರಾಣಾಯಾಮ’ (ಅ. 30, ರಹಮತ್ ತರೀಕೆರೆ) ಪ್ರವಾಸಕಥನ ಬಹಳ ಚೆನ್ನಾಗಿದೆ. ಕುಳಿತಲ್ಲೇ ಲಡಾಕ್ ತಿರುಗಾಡಿ ಬಂದಂತಾಯಿತು. ಅವರ ಎಲ್ಲ ಬರಹಗಳೂ ಆಪ್ತಾಯಮಾನವಾಗಿರುತ್ತವೆ. ಅವರ ಪತ್ನಿ ಬಾನು ಅವರನ್ನು ಬರಹಗಳಲ್ಲಿ ಪ್ರಸ್ತಾಪಿಸಿ ಅವರ ಹೊಂದಾಣಿಕೆಯ ದಾಂಪತ್ಯ, ಜೀವನಪ್ರೀತಿಯನ್ನೂ ತೋರಿದ್ದಾರೆ. ರಹಮತ್ ಅವರ ಭಾಷಾಶೈಲಿ, ನಿರೂಪಣೆ ಸಾಟಿಯಿಲ್ಲದ್ದು. —ಕೇಶವ ಪ್ರಭು

ಎಚ್ಚರಿಕೆಯೂ, ಹಂಬಲವೂ

ನಾನೇ ಖುದ್ದು ಲಡಾಕಿಗೆ ಹೋದ ಅನುಭವ ನೀಡಿತು. ಅವರು ಅಲ್ಲಿ ಅನುಭವಿಸಿದ ಆರೋಗ್ಯ ಸಮಸ್ಯೆಗಳು ಬೇರೆಯವರಿಗೂ



ಎಚ್ಚರಿಕೆ ನೀಡುವಂತಿದೆ. ನನಗೂ ಲಡಾಕಿಗೆ ಹೋಗಬೇಕೆಂಬ ಹಂಬಲ, ಉತ್ಸಾಹ ಮೂಡಿತು. —ಎಸ್. ವಿಜಯಕುಮಾರಿ, ಬೆಂಗಳೂರು

ಚಾರಣದ ಆನಂದ, ಆತಂಕ

ರಹಮತ್ ತರೀಕೆರೆ ಅವರ ಹಲವು ಪ್ರವಾಸ ಕಥನಗಳನ್ನು ಓದಿದ್ದೇನೆ. ಪ್ರವಾಸ ಮಾಡುವುದು, ಚಾರಣ ಕೈಗೊಳ್ಳುವುದು ಅವರ

ಬದುಕಿನ ಅವಿಭಾಜ್ಯ ಅಂಗವಾಗಿದೆ ಎನಿಸಿತು. ಲಡಾಕಿನಲ್ಲಿ ಚಾರಣ ಮಾಡುವಾಗಿನ ಅನುಭವ ಆನಂದದೊಂದಿಗೆ ಆತಂಕ ಕೂಡ ಸೃಷ್ಟಿಸುತ್ತದೆ. ಅಂಥ ಅನನುಕೂಲ ಸನ್ನಿವೇಶದಲ್ಲಿಯೂ ಪ್ರವಾಸ ಮಾಡುವುದು, ಆ ಅನುಭವವನ್ನು ಓದುಗರೊಂದಿಗೆ ಹಂಚಿಕೊಳ್ಳುವ ರೀತಿ ಕೂಡ ಅವರ ವಿಶಿಷ್ಟತೆ. —ಡಿ. ರಾಮನಮಲಿ, ಹರಪನಹಳ್ಳಿ

ಅಚ್ಚರಿ ತಂದಿತು

ತಿಳಿಹಾಸ್ಯದೊಂದಿಗೆ ಕೂಡಿದ ಪ್ರವಾಸ ಕಥನ ಸೊಗಸಾಗಿದೆ. ಇದರೊಂದಿಗೆ ಲೇಹ್ ಸರ್ಕಾರಿ ದವಾಖಾನೆಯ ಚಿತ್ರಣ ಖುಷಿ ನೀಡಿತು. ಸುಸಜ್ಜಿತವಾದ ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದ ಆರೈಕೆಯ ಪರಿ ಅಚ್ಚರಿ ತಂದಿತು. —ಪರಮೇಶ್ವರ ಜಿ.ಎಂ., ಸಂಡೂರು